



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part -IV	ಬೆಂಗಳೂರು, ಶುಕ್ರವಾರ, ೧೨, ಏಪ್ರಿಲ್, ೨೦೨೪ (ಚೈತ್ರ, ೨೩, ಶಕವರ್ಷ, ೧೯೪೬) BENGALURU, FRIDAY, 12, APRIL, 2024 (CHAITHRA, 23, SHAKAVARSHA, 1946)	ನಂ. ೨೨೫ No. 225
---------------------	---	--------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಸಚಿವಾಲಯ (ಚುನಾವಣೆಗಳು)

ಅಧಿಸೂಚನೆ

ಸಂಖ್ಯೆ: ಸಿಆಸುಇ 50 ಚುವಿಸ 2024, ಬೆಂಗಳೂರು ದಿನಾಂಕ: 12ನೇ ಏಪ್ರಿಲ್ 2024

ಈ ಕೆಳಕಂಡ ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ. 100/ಕೆಟಿ-ಎಲ್‌ಎ/1/2024, ದಿನಾಂಕ: 12ನೇ ಏಪ್ರಿಲ್ 2024ರ ಅಧಿಸೂಚನೆಯನ್ನು ಸಾಮಾನ್ಯ ಮಾಹಿತಿಗಾಗಿ ಈ ಕೆಳಗೆ ಪ್ರಕಟಿಸಲಾಗಿದೆ:-

ಭಾರತ ಚುನಾವಣಾ ಆಯೋಗ

ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001

ದಿನಾಂಕ: 12ನೇ ಏಪ್ರಿಲ್ 2024

23 ಚೈತ್ರ, 1946 (ಶಕ)

ಅಧಿಸೂಚನೆ

ಸಂಖ್ಯೆ: 100/ಕೆಟಿ-ಎಲ್‌ಎ/1/2024:-ಶ್ರೀ ರಾಜಾ ವೆಂಕಟಪ್ಪ ನಾಯ್ಕ ಅವರ ನಿಧನದ ಕಾರಣ ಕರ್ನಾಟಕ ರಾಜ್ಯದ ವಿಧಾನಸಭೆಯ 36-ಶೋರಾಪುರ(ಪ.ಪಂ.) ವಿಧಾನ ಸಭಾ ಕ್ಷೇತ್ರದ ಸ್ಥಾನ 25ನೇ ಫೆಬ್ರವರಿ 2024 ರಂದು ತೆರವುಗೊಂಡಿದೆ: ಹಾಗೂ

2. ಆದ್ದರಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶದಿಂದ ಉಪಚುನಾವಣೆ ನಡೆಸಬೇಕಿದ್ದು;

3. ಈಗ, ಆದ್ದರಿಂದ, ಪ್ರಜಾಪ್ರತಿನಿಧಿ ಕಾಯಿದೆ, 1951 (1951 ರ 43) ರ ಸೆಕ್ಷನ್ 150 ಮತ್ತು ಸೆಕ್ಷನ್ 30 ಮತ್ತು 56 ರ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು ಈ ಮೂಲಕ:-

(ಎ) ಸದರಿ ಅಧಿನಿಯಮದ ಉಪಬಂಧಗಳು ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಹಾಗೂ ಆದೇಶಗಳಿಗನುಸಾರವಾಗಿ ಕರ್ನಾಟಕ ರಾಜ್ಯದ ವಿಧಾನಸಭೆಯ 36-ಶೋರಾಪುರ (ಪ.ಪಂ) ವಿಧಾನಸಭಾ ಕ್ಷೇತ್ರಕ್ಕೆ ತೆರವಾದ ಸ್ಥಾನವನ್ನು 6ನೇ ಜೂನ್ 2024 (ಗುರುವಾರ)ರ ಮುಂಚಿತವಾಗಿ ರಾಜ್ಯದ ಯಾವುದೇ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯಿಂದ ಭರ್ತಿ ಮಾಡಲು ಕರೆ ನೀಡಿದೆ.

(ಬಿ) ಸದರಿ ಚುನಾವಣೆಗೆ ಸಂಬಂಧಿಸಿದಂತೆ:-

(ಎ) 19ನೇ ಏಪ್ರಿಲ್, 2024 (ಶುಕ್ರವಾರ), ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು;

(ಬಿ) 20ನೇ ಏಪ್ರಿಲ್, 2024 (ಶನಿವಾರ), ನಾಮಪತ್ರಗಳ ಪರಿಶೀಲನೆಯ ದಿನಾಂಕವನ್ನು;

(ಸಿ) 22ನೇ ಏಪ್ರಿಲ್, 2024 (ಸೋಮವಾರ), ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕವನ್ನು;

(ಡಿ) 7ನೇ ಮೇ, 2024 (ಮಂಗಳವಾರ), ಅಗತ್ಯವಾದರೆ ಮತದಾನದ ದಿನಾಂಕವಾಗಿ; ಮತ್ತು

(ಇ) 6ನೇ ಜೂನ್, 2024 (ಗುರುವಾರ), ರ ಮುಂಚಿತವಾಗಿ ಚುನಾವಣೆಯನ್ನು ಪೂರ್ಣಗೊಳಿಸತಕ್ಕದೆಂದು-
ಗೊತ್ತುಪಡಿಸುತ್ತದ್ದೆಂದು ಮತ್ತು

(ಸಿ) ಅಗತ್ಯವಿದ್ದಲ್ಲಿ, ಮೇಲಿನ ಚುನಾವಣೆಗೆ ನಿರ್ದಿಷ್ಟಪಡಿಸಿದ ದಿನಾಂಕದಂದು ಮತದಾನವನ್ನು ತೆಗೆದುಕೊಳ್ಳಬೇಕಾದಲ್ಲಿ, ಬೆಳಿಗ್ಗೆ 7.00 ರಿಂದ ಸಂಜೆ 6.00 ಗಂಟೆವರೆಗೆ ಸಮಯವನ್ನು ನಿಗದಿಪಡಿಸುತ್ತದೆ.

ಆದೇಶಾನುಸಾರ,

(ಬಿ. ಸಿ. ಪಾತ್ರ)

ಕಾರ್ಯದರ್ಶಿ

ಭಾರತ ಚುನಾವಣಾ ಆಯೋಗ

(ಮಧು ಎ.ಸಿ)

ಸಹಾಯಕ ಮುಖ್ಯ ಚುನಾವಣಾಧಿಕಾರಿ

& ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ

ಸಿಆಸುಇ (ಚುನಾವಣೆಗಳು)